



Reg. No.

--	--	--	--	--	--	--	--

I Semester All UG Courses Degree Examination, February/March 2024

COMMERCE**Personal Finance and Planning****(CBCS NEP Scheme F+R)****Paper :1.5 (Open Elective Course)****Time : 2½ Hours****Maximum-Marks : 60****Instructions to Candidates:****All the questions to be Completely answered either in English or in Kannada.****SECTION - A****ವಿಭಾಗ-ಎ**Answer any **Five** of the following questions. Each question carries **2** marks. (5×2=10)

ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ ಪ್ರಶ್ನೆಗೆ ಎರಡು ಅಂಕಗಳು.

1. a) Write any two Long-term financial goals.
ಯಾವುದಾದರೂ ಎರಡು ದೀರ್ಘಕಾಲದ ಹಣಕಾಸಿನ ಗುರಿಗಳನ್ನು ಬರೆಯಿರಿ.
- b) Mention any two indirect taxes.
ಯಾವುದಾದರೂ ಪರೋಕ್ಷ ತೆರಿಗೆಗಳನ್ನು ಹೆಸರಿಸಿ.
- c) What do you mean by tax evasion?
ತೆರಿಗೆ ವಂಚನೆ ಎಂದರೇನು?
- d) Expand the terms PPF and ETF.
PPF ಮತ್ತು ETF ಪದಗಳನ್ನು ವಿಸ್ತರಿಸಿ.
- e) How do you define retirement planning?
ನಿವೃತ್ತಿ ಯೋಜನೆಯನ್ನು ಹೇಗೆ ವಿವರಿಸುವಿರಿ?
- f) Name any four bank deposits.
ಯಾವುದಾದರೂ ನಾಲ್ಕು ಬ್ಯಾಂಕಿನ ಠೇವಣಿಗಳನ್ನು ಹೆಸರಿಸಿ.
- g) Write the two statistical tools that can be used for calculating risk and return.
ಅಪಾಯ ಮತ್ತು ಲಾಭವನ್ನು ಲೆಕ್ಕಾಚಾರ ಮಾಡಲು ಉಪಯೋಗಿಸುವ ಎರಡು ಸಂಖ್ಯಾಶಾಸ್ತ್ರೀಯ ಉಪಕರಣಗಳನ್ನು ಬರೆಯಿರಿ.

SECTION - B

ವಿಭಾಗ-ಬಿ

Answer any Four of the following questions. Each question carries 5 marks.

ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿರಿ.

(4×5=20)

- Write a brief note on personal Loan and vehicle Loan.
ವೈಯಕ್ತಿಕ ಸಾಲ ಮತ್ತು ವಾಹನಸಾಲದ ಬಗ್ಗೆ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ.
- What are the differences between tax evasion and tax avoidance?
ತೆರಿಗೆ ಪಂಚನೆ ಮತ್ತು ತೆರಿಗೆ ತಪ್ಪಿಸಿಕೊಳ್ಳುವುದರ ಮಧ್ಯೆ ಇರುವ ವ್ಯತ್ಯಾಸಗಳಾವವು?
- What is mutual fund? What are its benefits?
ಮ್ಯೂಚುವಲ್ ಫಂಡ್ ಎಂದರೇನು? ಮ್ಯೂಚುವಲ್ ಫಂಡಿನ ಲಾಭಗಳಾವವು?
- Discuss the importance of individual tax planning briefly.
ತೆರಿಗೆದಾರನ ತೆರಿಗೆ ಯೋಜನೆಯ ಪ್ರಾಮುಖ್ಯತೆಯ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸಿ.
- Write any Five pension plans available in India with short explanation.
ಒಳಗೆ ವಿವರಣೆಯೊಂದಿಗೆ ಭಾರತದಲ್ಲಿರುವ ಯಾವುದಾದರೂ ಐದು ನಿವೃತ್ತಿಯೋಜನೆಗಳ ಬಗ್ಗೆ ಬರೆಯಿರಿ.

SECTION - C

ವಿಭಾಗ-ಸಿ

Answer any Two of the following questions. Each question carries 12 marks.

(2×12=24)

ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಹನ್ನೆರಡು ಅಂಕಗಳು.

- What do you mean by investment? Explain the various directives of investment.
ಹೂಡಿಕೆ ಎಂದರೇನು? ಹೂಡಿಕೆಯ ವಿವಿಧ ಉದ್ದೇಶಗಳನ್ನು ವಿವರಿಸಿರಿ.
- Discuss the different steps involved in personal financial planning.
ವೈಯಕ್ತಿಕ ಹಣಕಾಸು ಯೋಜನೆಯ ವಿವಿಧ ಹಂತಗಳನ್ನು ಚರ್ಚಿಸಿರಿ.
- What is retirement planning? Explain the various steps/process of retirement planning.
ನಿವೃತ್ತಿ ಯೋಜನೆ ಎಂದರೇನು? ನಿವೃತ್ತಿ ಯೋಜನೆಯ ಪ್ರಕ್ರಿಯೆ/ಹಂತಗಳನ್ನು ವಿವರಿಸಿರಿ.



SECTION - D

ವಿಭಾಗ-ಡಿ

Answer any One of the following question. Each question carries 6 marks.(1×6=6)
ಯಾವುದಾದರೊಂದು ಪ್ರಶ್ನೆಯನ್ನು ಉತ್ತರಿಸಿ. ಪ್ರತಿ ಪ್ರಶ್ನೆಗೆ ಆರು ಅಂಕಗಳು.

10. Write a note on the following deductions as per income tax Act - 1961.

-80D

-80DD

-80U

ಆದಾಯ ತೆರಿಗೆಗಳ ಕಾಯ್ದೆ - 1961ರಂತೆ ಈ ಕೆಳಗಿನ ಕಡಿತಗಳ ಬಗ್ಗೆ ಟಿಪ್ಪಣಿ ಬರೆಯಿರಿ.

-80D

-80DD

-80U

11. What is Savings? What are its benefits?

ಉಳಿತಾಯ ಎಂದರೇನು? ಉಳಿತಾಯದ ಲಾಭಗಳಾವುವು?